



# ಕೇನೆನ್ನೆ ವಚನ ಪೀಠಿ...



ಇಂದಿನ ಮಕ್ಕಳಲ್ಲಿ ಅಗಾಧವಾದ ಬುದ್ಧಿಮತ್ತೆ ಇದೆ. ಜಾಣ ಮಕ್ಕಳು ಶಾಲೆಯಲ್ಲಿ ಶಿಕ್ಷಕರು ಕೇಳಿದ ಪ್ರಶ್ನೆಗಳಿಗಲ್ಲ ಕರಾರುವಕ್ಕಾಗಿ ಉತ್ತರಿಸುತ್ತಾರೆ. ಆದರೆ ಬೋಧನೆ ವೇಳೆ ಮುಗಿದು ಏನಾದರೂ ಸಂಶಯಗಳಿವೆಯಾ ಎಂದು ಕೇಳಿದರೆ ವಿಷಯಗಳ ಬಗ್ಗೆ ಅನುಮಾನ ಕಾಡಿದರೂ ಪ್ರಶ್ನೆ ಕೇಳಲು ಹಿಂಜರಿಯತ್ತಾರೆ. ಮಕ್ಕಳು ಪ್ರಶ್ನೆ ಕೇಳಲು ಮನೋಭಾವ ಬೆಳಿಸಿಕೊಂಡರೆ ಮತ್ತೆಷ್ಟು ವಿಷಯ ಜ್ಞಾನ ಸಂಪಾದಿಸಲು ಸಾಧ್ಯ.

■ ಡಾ. ವಿನಯ ಶ್ರೀನಿವಾಸ್

**ಶ್ರೀತೀಕೆಗೆ** ನಮ್ಮ ದಂತ ವೈದ್ಯಕೀಯ ಸಂಸ್ಥೆಯಲ್ಲಿ ಏರ್ಪಾಡಿಸಿದ್ದ ಅರ್ಥಿ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಪಾಲೇಜಿಂಡಿಫೆ ವೈದ್ಯಕೀಯ ಸಂಶೋಧನೆಗಳನ್ನು ಕೈಗೊಳ್ಳುವದು ಹೇಗೆ ಎಂಬುದು ಅಂದಿನ ಉಪನ್ಯಾಸದ ವಿಷಯವಾಗಿತ್ತು. ಆ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಯ ಎಲ್ಲ ಪ್ರಾಥ್ಯಾಪಕರಿಗೆ ಮಾರ್ಗದರ್ಶನವನ್ನು ನೀಡಲು ಹಿರಿಯ ವೈದ್ಯರೂಪರು ಆಗಮಿಸಿದ್ದರು. ಸಂಶೋಧನೆಯ ಬಗ್ಗೆ ಸಾಕಷ್ಟು ವಿಷಯಗಳನ್ನು ತೀಳಿದುಕೊಂಡಿದ್ದ ಅವರೊಳ್ಳು ಉತ್ತಾಪಿ ಉಪನ್ಯಾಸಕರು. ಅವರು ಉಪನ್ಯಾಸ ಪ್ರಾರಂಭಿಸುವ ಮೊದಲೇ ‘ನನ್ನದು ವಿಕಾಸ ಉಪನ್ಯಾಸವಲ್ಲ, ನಿವೆಲ್ಲರೂ ಇದರಲ್ಲಿ ಭಾಗವಹಿಸಬೇಕು. ನಿಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು, ಪ್ರಶ್ನೆಗಳನ್ನು ಕೇಳಬೇಕು, ಇದು ಒಂದು ಬಗೆಯ ಸಂವಾದ ಕಾರ್ಯಕ್ರಮ’ ಎಂದು ತೀಳಿಸಿದರು. ಅಂತೆಯೇ ಸಂಶೋಧನೆಯ ಬಗ್ಗೆ ಒಂದಿಮ್ಮೆ ಪ್ರಾಥಮಿಕ ಮಾಹಿತಿಯನ್ನು ಹೇಳಿ ವಿದ್ಯಾರ್ಥಿಗಳತ್ತ ತಿರುಗಿ ‘ಈಗ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ’ ಎಂದರು. ಆದರೆ ಯಾರೊಬ್ಬ ವಿದ್ಯಾರ್ಥಿಯೂ ಮುಂದೆ ಬಂದು ಮಾತನಾಡುವ ಸಾಹಸವನ್ನು ಮಾಡಲೇ ಇಲ್ಲ. ಅಷ್ಟಕ್ಕೇ ಆ ಉಪನ್ಯಾಸಕರೂ ಬಿಡಲಿಲ್ಲ!

ಅವರೇ ಹೇಡಕೆಯಿಂದ ಕೆಳಗೆ ಇಳಿದು ಬಬ್ಬಿಬ್ಬರೇ ವಿದ್ಯಾರ್ಥಿಯನ್ನು ಕರೆದು

ಮಾತನಾಡಿಸಲಾರಂಭಿಸಿದರು. ‘ನಿಮಗೆ ನಾನು ಈವರೆಗೆ ಹೇಳಿದ ವಿವರವು ಅರ್ಥವಾಯಿತೇ..? ಅರ್ಥವಾಗಿದ್ದರೆ ಅದನ್ನು ಪ್ರಸರಿಸಿ.., ಇಲ್ಲದಿದ್ದರೆ ಹೇಳಿ ತಿಳಿದುಕೊಳ್ಳ’ ಎಂದು ಹೇಳುತ್ತಾ ತಪ್ಪು ಹಾಸ್ಯವನ್ನು ಮಾಡುತ್ತಾ ಎಲ್ಲರನ್ನು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೇರಿಷಣಲಾರಂಭಿಸಿದರು. ‘ಗೌತ್ತಿರದ ವಿಷಯವನ್ನು ಈಗಲೇ ಹೇಳಿ ತಿಳಿದರೆ ನಿಮ್ಮ ಜಾಥನ ಹೆಚ್ಚಿತ್ತದೆ. ಆದರೆ ಸಂಕೋಚಪಟ್ಟಿ ಈಗ ನಿಮ್ಮ ಸಂಶಯಕ್ಕೆ ಸ್ವಷ್ಟತೆಯನ್ನು ಪಡೆಯದ್ದೆ ಹೋದರೆ ನೀವು ಎಂದಂದಿಗೂ ಆ ವಿಷಯದ ಬಗ್ಗೆ ಅಜ್ಞಾನಿಯಾಗಿರುತ್ತಿರು’ ಎನ್ನುತ್ತಾ ಎಲ್ಲರನ್ನು ಚೆಟುವಟಿಕೆಯಲ್ಲಿ ಭಾಗವಹಿಸಲು ಹಾರಿದುಬಿಸಿದ್ದರು.

ಅವರು ಅಷ್ಟೂಂದು ಒತ್ತಾಯಿಸಿದರೂ ಅಲ್ಲಿ ಸೇರಿದ್ದ ಸುಮಾರು ನೂರು ಜನ ವಿದ್ಯಾರ್ಥಿಗಳಲ್ಲಿ ಒಂದೋ ವರದೇರ್ ವಿದ್ಯಾರ್ಥಿಗಳು ಮುಂದೆ ಬಂದು ತಮಗೆ ಗೌತ್ತಿದ್ದ ವಿಷಯಗಳನ್ನು ಹೇಳಿ ಹಾಗೂ ತಮಗೆ ಅರ್ಥವಾಗದ ವಿಷಯಗಳಿಗೆ ಸ್ವಷ್ಟತೆಯನ್ನು ಪಡೆಯಲು ಪ್ರಯೋಗಿಸಿದರಷ್ಟೇ. ಆ ಉಪನ್ಯಾಸಕರೂ ಉಳಿದ ವಿದ್ಯಾರ್ಥಿಗಳಲ್ಲಿ ಒಬ್ಬಿಬ್ಬರನ್ನು ಭತ್ತಾಯಪ್ಪಾರವಕವಾಗಿ ವೇದಿಕೆಗೆ